

ಬೆಟ್ಟದ ಬಿಂಬಿ!

■ ಚಿತ್ರ ಲೇಖನ:
ಗಣಪತಿ ಬಾಳೆಗದ್ದೆ



ಬಿಂಬಿಗಳ ಬದುಕಿನ ಪೂರ್ವಾಶ್ರಮ ಪ್ರಾರಂಭವಾಗುವುದೇ ನೀರಿನಲ್ಲಾದ್ದರಿಂದ, ನೀರಿನಿಂದ ಅಷ್ಟು ದೂರ ಬಂದ ಅವುಗಳನ್ನು ಕಂಡು ಸೋಜಿಗವಾಗಿತ್ತು. ತಕ್ಷಣ ಕ್ಯಾಮರಾ ಅವುಗಳತ್ತ ತಿರುಗಿಸಿದಾಗ ದಕ್ಕಿದ ಅವುಗಳ ಜಗತ್ತು ಹೀಗಿತ್ತು....

ಗುಂಡು ಕಣ್ಣಿನ, ಉದ್ದ ಬಾಲದ, ದೊರಗು ರೆಕ್ಕೆಯ ಅವು ಚಂದವಾಗಿದ್ದವು. ಮೂರು ಜೋಡಿ ಕಾಲು ಹೊಂದಿರುವ ಅವು ಚುರುಕಾಗಿದ್ದವು. ಕುಂತಲ್ಲಿ ಕೂಡದೆ ಬಿರಬಿರನೆ ಹಾರುತ್ತ ಚಿಕ್ಕ ಪುಟ್ಟ ಹುಳು ಹುಪ್ಪಟೆಗಳನ್ನು ಹಿಡಿಯುತ್ತಿದ್ದವು. ಹಿಡಿದ ಭೋಜನವನ್ನು ತಂದು ಒಂದೆಡೆ ಕುಳಿತು ಕುರುಕುರು ತಿನ್ನುತ್ತಿದ್ದವು! ನೋಡ ನೋಡುತ್ತಿದ್ದಂತೆ ಊಟ ಮುಗಿಸಿ ಮತ್ತೊಂದು ಊಟಕ್ಕೆ ಬಲೆ ಬೀಸಿ ಹಾರುತ್ತಿದ್ದವು!

ಅವುಗಳಲ್ಲಿ ಒಂದರ ಬಣ್ಣ ಅದಷ್ಟೆ ಅಡಿಕೆ ಚೋಗಿನಲ್ಲಿ ಬಿದ್ದೆದ್ದು ಬಂದಷ್ಟು ಕೆಂಪಾಗಿತ್ತು! ಮತ್ತೊಂದರ ಬಣ್ಣ ಹಳದಿ. ಅವುಗಳ ಚಿತ್ರ ತೆಗೆಯುವುದು ಅಷ್ಟು ಸುಲಭವಾಗಿಲ್ಲ. ಏಕೆಂದರೆ ಅವು ಕ್ಯಾಮರಾ ತಿರುಗಿಸಿದ ಕಡೆ ನಿಲ್ಲುತ್ತಿರಲಿಲ್ಲ!

ಹೊತ್ತು ಮೇಲೇರಿದಂತೆ ಒಂದೆಡೆ ಕುಳಿತುಕೊಳ್ಳುತ್ತಿದ್ದವು. ಒಂದು ಉದ್ದ ಕಡ್ಡಿಯ ಮೇಲೆ ಪವಡಿಸುತ್ತಿದ್ದವು. ದೂರದಿಂದಲೇ ಚಿತ್ರ ತೆಗೆಯಲು ಪೋಸು ಕೊಟ್ಟವು! ಒಂದು ಎರಡಾಗಿ, ಎರಡು ಮೂರಾಗಿ... ಕ್ಯಾಮರಾದೊಳಗೆ ಅದ್ಭುತ ಚಿತ್ರವಾದವು.

ಇಂಗ್ಲೀಷಿನಲ್ಲಿ ಇವನ್ನು ಡ್ರಾಘನ್ ಫ್ಲೈ ಎನ್ನುತ್ತಾರೆ. ಏರೋಪ್ಲೇನ್ ಚಿಟ್ಟೆ ಎಂಬ ಹೆಸರೂ ಉಂಟು. ಕನ್ನಡದಲ್ಲಿ ಬಿಂಬಿ, ಚಿಟ್ಟೆ, ಪೀಟಿ ಹುಳು ಎಂದೆಲ್ಲ ಕರೆಯುತ್ತಾರೆ. ಇವು ಮೊಟ್ಟೆ ಹಾಕುವುದು ನೀರಿನಲ್ಲಿ. ನಂತರ ಅಲ್ಲಿಯೇ ಮೊಟ್ಟೆ ಬಿಂದು ಮರಿಯಾಗುತ್ತವೆ. ನೀರಿನಲ್ಲಿನ ಹುಳು ಹುಪ್ಪಡೆಗಳನ್ನು ತಿಂದು ಮುಂದೊಂದು ದಿನ ನೀರಿನಿಂದೀಚೆಗೆ ಬಂದು ಪೊರೆ ಕಳಚಿ ಬಿಂಬಿಯಾಗುತ್ತವೆ. ಮುಂದೆ ಬೆಟ್ಟದತ್ತ ಪಯಣ. ನೀರಿನ ಹಂಗೆ ಇಲ್ಲದವರಂತೆ ಅಲ್ಲಿ ಬದುಕತೊಡಗುತ್ತವೆ. ಆಗಾಗ ಮೊಟ್ಟೆ ಹಾಕಲು ಮಾತ್ರ ನೀರಿಗೆ ಬರುತ್ತವೆ. ಇವು ಹೆಚ್ಚಿನ ಸಮಯ ಬೆಟ್ಟದಲ್ಲೇ ಬದುಕುವುದರಿಂದ ಇವುಗಳನ್ನು ಬೆಟ್ಟದ ಬಿಂಬಿಗಳೆಂದೂ ಕರೆಯುತ್ತಾರೆ.

